

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್
|| ಶಿಲೈಯಿಲಂಗು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕರ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ಶಿಲೈಯಿಲಂಗು ||

ತಿರುಕ್ಕಣ್ಣಪುರಂ -1

‡ಶಿಲೈಯಿಲಂಗು ಪೊನ್ನಾಱಿ *
ತಿಣ್ ಪಡೈ ತಂಡೊಣ್ ಶಂಗಂ ಎನ್ನಿನ್ಱಾಳಾಲ್ *
ಮಲೈಯಿಲಂಗು ತೋಳ್ ನಾನ್ನೇ *
ಮುಲೈಯಿಲಂಗು ಪೂಂ ಪಯಲೈ *
ಮುನ್ನೋಡ ಅನ್ನೋಡಿ ಇರುಕ್ಕಿನ್ಱಾಳಾಲ್ *
ಕಲೈಯಿಲಂಗು ವೊಱಿಯಾಳರ್ *
ಕಣ್ಣಪುರತ್ತಮ್ನೈ ಕ್ಕಂಡಾಳ್ ಕೊಲೋ (೧)

‡ಶೆರುವರೈ ಮುನ್ನಾಶಱುತ್ತ *
ಶಿಲೈಯನ್ನೋ ಕೈತ್ತಲತ್ತದೆನ್ನಿನ್ಱಾಳಾಲ್ *
ಪೊರು ವರೈಮುನ್ ಪೋರ್ ತೊಲೈತ್ತ *
ಪೊನ್ನಾಱಿ ಮುಱ್ಱೊರು ಕೈ ಎನ್ನಿನ್ಱಾಳಾಲ್ *
ಒರುವರೈಯುಂ ನಿನ್ನೊಪ್ಪಾರ್ *
ಒಪ್ಪಿಲಾ ಎನ್ನಪ್ಪಾ ! ಎನ್ನಿನ್ಱಾಳಾಲ್ *
ಕರುವರೈಪೋಲ್ ನಿನ್ಱಾನ್ನೈ *
ಕಣ್ಣಪುರತ್ತಮ್ನೈ ಕ್ಕಂಡಾಳ್ ಕೊಲೋ (೨)

ತುನ್ನು ಮಾ ಮಣಿ ಮುಡಿಮೇಲ್ *
ತುಱಾಯ್ ಅಲಂಗಲ್ ತೋನ್ನುಮಾಲ್ ಎನ್ನಿನ್ಱಾಳಾಲ್ *

ತುನ್ನು ಮಾ ಮಣಿ ಮುಡಿಮೇಲ್ *
ತುಱಾಯ್ ಅಲಂಗಲ್ ತೋನ್ನುಮಾಲ್ ಎನ್ನಿನ್ಱಾಳಾಲ್ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರೈ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರೈ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ as ಱ್ರೈ and ಱ್ರೈ, respectively.

ಮಿನ್ನು ಮಾ ಮಣಿ ಮಗರ ಕುಂಡಲಂಗಳ್ *
 ವಿಲ್ ವೀಶುಂ ಎನ್ನಿನ್ಱಾಳಾಲ್ *
 ಪೊನ್ನಿನ್ ಮಾ ಮಣಿ ಆರಂ *
 ಅಣಿಯಾಗತ್ತಿಲಂಗುಮಾಲ್ ಎನ್ನಿನ್ಱಾಳಾಲ್ *
 ಕನ್ನಿ ಮಾ ಮದಿಳ್ ಪುಡೈ ಶೂಟ್ *
 ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (ಒ)

ತಾರಾಯ ತಣ್ ತುಳಬ * ವಂಡುಱಿದ
 ವರೈ ಮಾರ್ಬರ್ ಎನ್ನಿನ್ಱಾಳಾಲ್ *
 ಪೋರ್ ಆನೈ ಕ್ಕೊವೊಶಿತ್ತ ಪುಳ್ಳಾರ್ *
 ಎನ್ನಮ್ನಾನ್ ಎನ್ನಿನ್ಱಾಳಾಲ್ *
 ಆರಾನುಂ ಕಾಣ್ನಿನ್ಗಳ್ * ಅಮ್ಬವಳಂ
 ವಾಯ್ ಅವನುಕ್ಕೆನ್ನಿನ್ಱಾಳಾಲ್ *
 ಕಾರ್ವಾನಂ ನಿನ್ಱ ತಿರು *
 ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (ಊ)

ಅಡಿತ್ತಲಮುಂ ತಾಮರೈಯೇ *
 ಅಂಗೈಯುಂ ಪಂಗಯಮೇ ಎನ್ನಿನ್ಱಾಳಾಲ್ *
 ಮುಡಿತ್ತಲಮುಂ ಪೊಱ್ಱುಣುಂ *
 ಎನ್ ನೆಂಜತ್ತುಳ್ ಅಗಲಾ ಎನ್ನಿನ್ಱಾಳಾಲ್ *
 ವಡಿತ್ತಡಂಗಣ್ ಮಲರವಳೋ *
 ವರೈಯಾಗತ್ತುಳ್ಳಿರುಪ್ಪಾಳ್ ಎನ್ನಿನ್ಱಾಳಾಲ್ *
 ಕಡಿಕ್ಕಮಲಂ ಕಳ್ಳುಗುಕ್ಕುಂ *
 ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (ಋ)

ಪೇರಾಯಿರಂ ಉಡೈಯ ಪೇರಾಳನ್ *
 ಪೇರಾಳನ್ ಎನ್ನಿನ್ಱಾಳಾಲ್ *
 ಎರಾರ್ ಕನ ಮಗರ ಕುಂಡಲತ್ತನ್ *
 ಎಣ್ ತೋಳನ್ ಎನ್ನಿನ್ಱಾಳಾಲ್ *
 ನೀರಾರ್ ಮಱೈ ಮುಗಿಲೇ * ನೀಳ್ ವರೈಯೇ
 ಒಕ್ಕುಮಾಲ್ ಎನ್ನಿನ್ಱಾಳಾಲ್ *

ಕಾರಾರ್ ವಯಲ್ ಅಮರುಂ *

ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (೬)

ಶೆವ್ವರತ್ತ ಉಡೈಯಾಡೈ *

ಅದನೈಲ್ ಓರ್ ಶಿವಳಿಗೈ ಕ್ಕಚ್ಚೆನ್ನಿನ್ಱಾಳಾಲ್ *

ಅವ್ವರತ್ತ ಅಡಿಯಿಣೈಯುಂ *

ಅಂಗೈಗಳುಂ ಪಂಗಯಮೇ ಎನ್ನಿನ್ಱಾಳಾಲ್ *

ಮೈವಳಕ್ಕುಂ ಮಣಿಯುರುವಂ *

ಮರಗದವೋ ಮಱೈ ಮುಗಿಲೋ ! ಎನ್ನಿನ್ಱಾಳಾಲ್ *

ಕೈವಳಕ್ಕುಂ ಅಱಿಲಾಳರ್ *

ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (೭)

ಕೊಱ್ಪುಳ್ ಒನ್ನೇಱಿ *

ಮನ್ನೂಡೇ ವರುಗಿನ್ಱಾನ್ ಎನ್ನಿನ್ಱಾಳಾಲ್ *

ವೆಱ್ಪೊರ್ ಇಂದಿರಱ್ಱುಂ * ಇಂದಿರನೇ

ಒಕ್ಕುವಾಲ್ ಎನ್ನಿನ್ಱಾಳಾಲ್ *

ಪೆಱ್ಪಕ್ಕಾಲ್ ಅವನಾಗಂ * ಪೆಣ್ ಪಿಱಂದೋಂ

ಉಯ್ಯೋವೋ ಎನ್ನಿನ್ಱಾಳಾಲ್ *

ಕಱ್ಪನೂಲ್ ಮಱೈಯಾಳರ್ *

ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (೮)

ವಂಡಮರುಂ ವನಮಾಲೈ *

ಮಣಿ ಮುಡಿಮೇಲ್ ಮಣ ನಾಱುಂ ಎನ್ನಿನ್ಱಾಳಾಲ್ *

ಉಂಡಿವರ್ ಪಾಲ್ ಅನ್ನೆನಕ್ಕೆನ್ನು *

ಒರುಗಾಲುಂ ಪಿರಿಗಿಲೇನ್ ಎನ್ನಿನ್ಱಾಳಾಲ್ *

ಪಂಡಿವರೈ ಕ್ಕಂಡಱಿವದು *

ಎವ್ವಾರಿಲ್ ಯಾಂ ಎನ್ನೇ ಪಯಿಲ್ಲಿನ್ಱಾಳಾಲ್ *

ಕಂಡವರ್ ತಂ ಮನಂ ವಱಿಂಗುಂ *

ಕಣ್ಣಪುರತ್ತಮ್ನಾನೈ ಕ್ಕಂಡಾಳ್ ಕೊಲೋ (೯)

‡ಮಾವಳರು ಮೇನ್ ನೋಕ್ಕಿ *

ಮಾದರಾಳ್ ಮಾಯವನೈ ಕ್ಕಂಡಾಳ್ ಎನ್ನು *

ಕಾವಳರುಂ ಕಡಿ ಪೋಱಿಲ್ ಶೂಱ್ *

ಕಣ್ಣಪುರತ್ತಮ್ಪಾನೈ ಕ್ಕಲಿಯನ್ ಶೋನ್ನ *

ಪಾವಳರುಂ ತಮಿಱ್ ಮಾಲೈ *

ಪನ್ನಿಯನೂಲ್ ಇವೈ ಐಂದುಂ ಐಂದುಂ ವಲ್ಲಾರ್ *

ಪೂವಳರುಂ ಕಱ್ಪಗಂ ಶೇರ್ *

ಪೊನ್ನಲಗಿಲ್ ಮನ್ನವರಾಯ್ ಪ್ಪುಗಱ್ ತಕ್ಕೋರೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||